



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ ಎ Part - IV A	ಬೆಂಗಳೂರು, ಮಂಗಳವಾರ, ೦೭, ಫೆಬ್ರವರಿ, ೨೦೨೩(ಮಾಘ, ೧೮, ಶಕವರ್ಷ, ೧೯೪೪) BENGALURU, TUESDAY, 07, FEBRUARY, 2023(MAGHA, 18, SHAKAVARSHA, 1944)	ಸಂ. ೫೦ No. 50
--------------------------	--	------------------

## ಕರ್ನಾಟಕ ಸರ್ಕಾರ

ಸಂಖ್ಯೆ: ಸಿಆಸುಇ 15 ಎಆರ್‌ಬಿ 2022

ಕರ್ನಾಟಕ ಸರ್ಕಾರ ಸಚಿವಾಲಯ  
ವಿಧಾನ ಸೌಧ, ಬೆಂಗಳೂರು,  
ದಿನಾಂಕ: 07.02.2023

### ಅಧಿಸೂಚನೆ

ಭಾರತ ಸಂವಿಧಾನದ 166ನೇ ಅನುಚ್ಛೇದದ ಕಲಂ (2) ಮತ್ತು (3) ರಿಂದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ರಾಜ್ಯಪಾಲರು, ಕರ್ನಾಟಕ ಸರ್ಕಾರದ (ಕೆಲಸಗಳ ಹಂಚಿಕೆ) ನಿಯಮಗಳು, 1977, ಇದಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲು ಕೆಳಕಂಡ ನಿಯಮಗಳನ್ನು ಈ ಮೂಲಕ ರಚಿಸಿದ್ದಾರೆ. ಎಂದರೆ,-

**1. ಶೀರ್ಷಿಕೆ ಮತ್ತು ಪ್ರಾರಂಭ** - 1) ಈ ನಿಯಮಗಳನ್ನು ಕರ್ನಾಟಕ ಸರ್ಕಾರದ (ಕೆಲಸಗಳ ಹಂಚಿಕೆ) (ತಿದ್ದುಪಡಿ) ನಿಯಮಗಳು, 2023 ಎಂದು ಕರೆಯತಕ್ಕದ್ದು.

2) ಇವುಗಳು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

**2. ಅನುಸೂಚಿ V ಕ್ಕೆ ತಿದ್ದುಪಡಿ:-** ಕರ್ನಾಟಕ ಸರ್ಕಾರದ (ಕೆಲಸಗಳ ಹಂಚಿಕೆ) ನಿಯಮಗಳು, 1977ರ (ಇನ್ನು ಮುಂದೆ ಸದರಿ ನಿಯಮಗಳೆಂದು ಕರೆಯಲಾಗುವ) ಅನುಸೂಚಿ-Vರಲ್ಲಿ,

(i) "ಶಿಕ್ಷಣ ಇಲಾಖೆ" ಎಂಬ ಶೀರ್ಷಿಕೆಗೆ "ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ" ಎಂಬ ಶೀರ್ಷಿಕೆಯನ್ನು ಪ್ರತಿಸ್ಥಾಪಿಸತಕ್ಕದ್ದು;

(ii) "ಐ. ಉನ್ನತ ಶಿಕ್ಷಣ ಮತ್ತು ಕೆ. ನ್ಯಾಷನಲ್ ಕೆಡೆಟ್ ದಳ" ಎಂಬ ಉಪ ಶೀರ್ಷಿಕೆಗಳು ಹಾಗೂ ಅವುಗಳಿಗೆ ಸಂಬಂಧಿಸಿದ ನಮೂದುಗಳನ್ನು ಕೈ ಬಿಡತಕ್ಕದ್ದು.

(iii) "ಸಿ. ಸಂಹಿತೆಗಳು ಮತ್ತು ಕೈಪಿಡಿಗಳು" ಹಾಗೂ "ಡಿ. ನೌಕರಿಭರ್ತಿ ನಿಯಮಗಳು ಮತ್ತು ನೇಮಕಗಳು" ಉಪ ಶೀರ್ಷಿಕೆಗಳಡಿಯಲ್ಲಿ "ಶಿಕ್ಷಣ ಇಲಾಖೆ" ಎಂಬ ಪದಗಳಿಗೆ ಬದಲಾಗಿ, "ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ" ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು.

**3. ಹೊಸ ಅನುಸೂಚಿ Vಎ ರ ಸೇರ್ಪಡೆ:-** ಸದರಿ ನಿಯಮಗಳ, ಅನುಸೂಚಿ Vರ ನಂತರ, ಈ ಕೆಳಗಿನ ಹೊಸ ಅನುಸೂಚಿಯನ್ನು ಸೇರ್ಪಡೆ ಮಾಡತಕ್ಕದ್ದು, ಎಂದರೆ,-

(೧)

**ಅನುಸೂಚಿ-Vಎ  
ಉನ್ನತ ಶಿಕ್ಷಣ ಇಲಾಖೆ**

**ಎ. ಉನ್ನತ ಶಿಕ್ಷಣ**

1. ಸಂಯುಕ್ತ ಪದವಿ ಕಾಲೇಜುಗಳು ಸೇರಿದಂತೆ ಕಾಲೇಜು ಶಿಕ್ಷಣ.
2. ತಾಂತ್ರಿಕ ಶಿಕ್ಷಣ
  - (ಎ) ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಯೂ ಸೇರಿದಂತೆ ಕಲಾ ಶಿಕ್ಷಣ ಸಂಸ್ಥೆಗಳು
  - (ಬಿ) ಕಲಾ ಶಿಕ್ಷಣ ಸಂಸ್ಥೆಗಳು
3. ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳನ್ನು ಹೊರತುಪಡಿಸಿ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಅಧಿನಿಯಮ.
4. ಭಾರತೀಯ ವಿಜ್ಞಾನ ಸಂಸ್ಥೆ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ, ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ಗಳಂಥ ಉನ್ನತ ಕಲಿಕಾ ಸಂಸ್ಥೆಗಳಿಗೆ ಸಂಬಂಧಿಸಿದ ವಿಷಯಗಳು.

**ಬಿ. ನ್ಯಾಷನಲ್ ಕೆಡೆಟ್ ದಳ**

1. ನ್ಯಾಷನಲ್ ಕೆಡೆಟ್ ದಳ
2. ಸಹಾಯಕ ಕೆಡೆಟ್ ದಳ

**ಸಿ. ಸಂಹಿತೆಗಳು ಮತ್ತು ಕೈಪಿಡಿಗಳು**

ಉನ್ನತ ಶಿಕ್ಷಣ ಇಲಾಖೆಯ ಆಡಳಿತ ನಿಯಂತ್ರಣದಡಿ ಬರುವ ಇಲಾಖೆಗೆ ಸಂಬಂಧಿಸಿದ ಸಂಹಿತೆಗಳನ್ನು ಮತ್ತು ಕೈಪಿಡಿಗಳನ್ನು ಸಿದ್ಧಪಡಿಸುವುದು.

**ಡಿ. ನೌಕರಿಭರ್ತಿ ನಿಯಮಗಳು ಮತ್ತು ನೇಮಕಗಳು**

1. ಉನ್ನತ ಶಿಕ್ಷಣ ಇಲಾಖೆಯ ಆಡಳಿತ ನಿಯಂತ್ರಣದಡಿ ಬರುವ ಸೇವೆಗಳಿಗೆ ಮತ್ತು ಹುದ್ದೆಗಳಿಗೆ ಸಂಬಂಧಿಸಿದ ನೌಕರಿಭರ್ತಿ ನಿಯಮಗಳು.
2. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಡಿಯಲ್ಲಿ ಬರುವವರನ್ನು ಹೊರತುಪಡಿಸಿ ಉನ್ನತ ಶಿಕ್ಷಣ ಇಲಾಖೆಯ ಆಡಳಿತ ನಿಯಂತ್ರಣದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ನೇಮಕಗಳು, ಸ್ಥಳನಿಯುಕ್ತಿಗಳು, ವರ್ಗಾವಣೆಗಳು, ರಜೆ ಇತ್ಯಾದಿ.
3. ಭಾರತ ಸಂವಿಧಾನದ 371(ಜೆ) ವಿಧಿಯ ಅನುಷ್ಠಾನಕ್ಕೆ ಸಂಬಂಧಿಸಿದ ವಿಷಯಗಳು.

ಸಹಿ/-

(ಧಾವರ್‌ಚಂದ್ ಗೆಹ್ಲೋಟ್)  
ಕರ್ನಾಟಕ ರಾಜ್ಯಪಾಲರು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ.

(ವೀರಭದ್ರ)

ಸರ್ಕಾರದ ಅಧೀನ ಕಾರ್ಯದರ್ಶಿ  
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ  
(ಸೇವಾ ನಿಯಮಗಳು-1)

**GOVERNMENT OF KARNATAKA**

No: DPAR 15 ARB 2022

Karnataka Government Secretariat  
Vidhanasoudha, Bengaluru  
Dated:07.02.2023**NOTIFICATION**

In exercise of the powers conferred by clauses (2) and (3) of Article 166 of Constitution of India, the Governor of Karnataka hereby makes the following rules further to amend the Karnataka Government (Allocation of Business) Rules, 1977, namely:-

**1. Title and Commencement :-** 1) These rules may be called the Karnataka Government (Allocation of Business) (Amendment) Rules, 2023.

2) They shall come into force from the date of their publication in the Official Gazette.

**2. Amendment of Schedule V:-** In the Karnataka Government (Allocation of Business) Rules, 1977, (hereinafter referred to as the said rules), in SCHEDULE-V,

(i) for the heading “**EDUCATION DEPARTMENT**” the heading “**DEPARTMENT OF SCHOOL EDUCATION AND LITERACY**” shall be substituted.

(ii) the sub-headings “**I. Higher Education**” and “**K. National Cadet Corps**” and entries relating thereto shall be omitted.

(iii) in the sub-headings “**C. Codes and Manuals** and **D. Recruitment rules and Appointments**” for the words “**Education Department**” wherever they occur, the words “**Department of School Education and Literacy**” shall be substituted.

**3. Insertion of New Schedule VA:-** After Schedule V of the said rules, the following new schedule shall be inserted, namely, -

**SCHEDULE - VA****DEPARTMENT OF HIGHER EDUCATION****A. Higher Education:**

1. Collegiate Education including composite Degree Colleges.
2. Technical Education:
  - (a) Art Educational Institutions including the Chamarajendra Technical Institute.
  - (b) Art institutions
3. Karnataka State Universities Act except matters relating to Medical Education.
4. Matters connected with the institutions of Higher Learning like Indian Institute of Sciences, Institute of Social and Economic Change Institute of Management.

---

**B. National Cadet Corps**

1. National cadet corps.
2. Auxiliary cadet corps.

**C. Codes and Manuals**

Preparation of Codes and Manuals in respect of Department under the administrative control of the Department of Higher Education.

**D. Recruitment rules and Appointments**

1. Recruitment Rules relating to the services and posts under the administrative control of the Department of Higher Education.
2. Appointments, postings, transfers, leave etc., to the officers and staff working under the administrative control of the Department of Higher Education except those coming under the Department of Personnel and Administrative Reforms.
3. Matters relating to implementation of Article 371(J) of the Constitution of India.

Sd/-  
(THAAWARCHAND GEHLOT)  
GOVERNOR OF KARNATAKA.

By Order and in the name of the  
Governor of Karnataka

( Veerabhadra )  
Under Secretary to Government  
Department of Personnel and  
Administrative Reforms  
(Service Rules-1)